



62-77

GOVERNMENT OF KARNATAKA



-DD-20220410944-01(10)

Karnataka Secondary Education Examination Board

SSLC MAIN EXAMINATION - 2022

Main Answer Booklet Serial Number/
ମୁଖ୍ୟ ଉତ୍ତର କାଗଜ ସଂଖ୍ୟା

372001

REGISTER NUMBER / 登記號碼:

2 0 2 2 0 4 1 0 9 4 4

Subject & Code / سังกัดและรหัส

ಕನ್ನಡ 01-K

Total Marks Secured

102 -

MEDIUM /

ENGLISH

Sl. No. of the Additional Main Answer Booklet used

Total no. of pages used

IMPORTANT instructions to the Room Navigator / [Read the instructions before you start](#)

Additional main answer booklet shall be issued only after ensuring that the candidate has fully utilized all the pages of the main answer booklet.

Certified that the entries made above by the candidate are found correct /
incorrect and therefore can not be rejected unless otherwise directed.

n.k. ~~gmc~~ - 3/3/22

Signature of the Invigilator with date/initials handwritten in, e-mail address

FOR OFFICE USE ONLY

Q.No.	Marks										
1	1	11	1	21	2	31	3	41	4	51	
2	1	12	1	22	2	32	3	42	4	52	
3	1	13	1	23	2	33	3	43	4	53	
4	1	14	1	24	2	34	3	44	5	54	
5	1	15	1	25	2	35	3	45	5	55	
6	1	16	1	26	2	36	3	46	1	56	
7	1	17	1	27	2	37	3	47		57	
8	1	18	2	28	3	38	3	48		58	
9	1	19	2	29	3	39	4	49		59	
10	1	20	02	30	3	40	4	50		60	

Total Marks in Words:

One Hundred only — **Total Marks** 100 —

Total Marks

Assistant Evaluator Signature & Code

Digital Signature & Code



III.

11. ರಾಮಲಕ್ಷ್ಮಣಂಗ್ ಎತ್ತಂಗಾಶ್ಚಯಕ್ಷಂ ಕೊಗೆನ
ಸೂಚಿಸಿದವರು ತಪ್ಪಣಿಗಳಾದ 'ಧನು'.
12. ಮನೆಮಂಜುಹು, 'ರಾಮದೇವತೆ'.
13. 'ಖಡಿ ಪ್ರಸ್ತರಕವು' ಶಾಸುಭೂರ್ಗರ ಬುಕಾನ್ತ್ರಯ
-ಆತ್ಮೀ.
14. ದುಷ್ಟಬಾಧಿಯ ದಖೆಬಾಧಿಯ ಮೇಲೆ
'ಕ್ರಾನ್ನನು ಉಪರ್ಯಂಸಿದನೀಯ' ಆರ್ಥಾತ್ವವನು,
ಕ್ರಾಂಸಿದನು.
15. ನಡ್ರಜಲಗಳು 'ಕಲಾಧಿತಾರ್ಥಿ'.
16. ಅಕ್ಷಯಜದ ಒತ್ತದ ಗದ್ದೆಯ ಬಣ 'ಅಂತರ್ಯ'
ಉಸುಂನಂತಿದೆ.
17. ಪ್ರಾಚ್ಯ ಪ್ರೋರಿಯ ಅವು, 'ಗುಡಿಸಲಲ್ಲ' ಮಲಕ
-ದ್ವಾರ್ತೆ.

IV.

18. ಲಂಡನ್‌ನ ರೈಲ್‌ನ ಮಕ್ಕಳ ಟ್ರೇನ್‌ನ್ನು, ಕಾರಕೂ
-ನ, ಸಿನಿಮಾ ಗೃಹದಲ್ಲಿ ಸೀರೆಯ ಇಡುವುಕೊಡುವು,
ಉಪರೂರ ಗೃಹದಲ್ಲಿ, ಮಣಿಯರ ಅನುಕೂಲಕ್ಕಾಗಿ
ಸಿಹಾಳುಣಿಯರು ಹೀಗೆ ಎಲ್ಲ ಕಡೆಗೆಳಲಿಲ್ಲ
ಕೆಲಸದಲ್ಲಿ ನಿಯತ್ತರಾದ್ದಾರ್ಥೀ.

23. కృష్ణను కెణసగే తన్న జన్మ వృక్షాంతచను, తిథినున్నే. అప్పుడు నీను వొండిట వేళద మోదలనే లుత్తు, నీను ఈ మేరిని ఎంచు చూతను, కేళ కెణను తన్న మనస్థితువను, కోణుకొండను. నాను దుయోగధననగే నిన్న శక్తివను, నాను స్తోలసమీ తోఱనే ఎందు ఛోళదే ఉదరే నీను నన్న వృక్షాంతద బగ్గే తిథిను నీను శోరవోంధునను, కొందు బట్టే ఎందు ఛోళదను. ఉదరే ఉదను నాన్న, నన్న స్తోళకెలగే మోసు మోదువుల్ల ఉపన శక్తిగళ మేలే ద్వోళ తోఱస కొళ్పి, దే ఎందు ఉపైనగే చూతు కొఱ్చుదే ఉదరే నీను ఉన్న కాటు మాటదే ఎందు కెణను తన్న, ఉళలను, తోడికొండను.

24. జూడ వృవస్తుయ బగ్గే వివేకానందర అథ - ల్యాయిటిండరే - జూడ వృవస్తుగే ఉపరుకెట్ట విధీాధియాంధురు. జూడ వృవస్తుయ ఈందే వికాసవాగుక్కు. ఈగ ఉదు చున్నిచూపించాడ. జూడ వృవస్తుయంద క్షలించారు మనుష్యరనయిపే చేంద్రియాల కెంఘించార్లు. ఉపంచ శూభ్రరు, ఉస్త్రయ్యరు ఎల్ల ముగ్గులారే.

25. ఈ కెవనదల్ల ప్రకృతియ సంప్రయస్తుదే. కెదెలు ఉక్కె దంయితద. మాయిన మరగళ తిగురుత్తుదే. కొంచలేగ్గార్ల సంకోషింద, కాముక్కుదే. రక్కిగళ మదుర కూగు కింగ్ ఇంబెన్, కొముత్తువే. కాగ ప్రకృతియ సౌందర్యం సంప్రయస్తుదే.

26. భగవానుగా కాగు లక్ష సహజరచు బుటిండ
-ర మేలే తన్న సేదను, తంత్రస్కోండు కవరు
బుటిండ వుర్ణాదండనీగే గురుయాగ అవరు
భారతద మాకెయ దక్కర కున్నుబుయాగ
అమరనాదరు.

27. ‘కేసరినల్స్ క్లుపువుదు, కేసరినల్స్ బేళీయ
-వుదు’ ఇము బందు నాదెయ ప్రైకార్ ఎలేబాల్
బాలే ఇనర అండ్ బడెము కోళ్ →
‘కాపరేబోరు’:

IV.

కుమారభ్యాస

ఇవరు శ్రీ.శ ‘1430’ ర ‘గదుకొవు’ ప్రాయిద
‘కోళవాడదల్లు’ జింసదరు. ఇవరు కన్నడ
భారత, గదుకొవు భారత, కుమారభ్యాస భారత
ఎంబ కేసరు కొండమివ ‘కెల్లాంటక భారత
కెద్దా మంచర’ రచిసినారు. ఈ కెద్దా మంచర
ఎంబ కృతయను, రచిసినానునేందు తెఱమచుక్కుదే.
దూపతూలంకారవను, లిషిష్టవాగి రచిసి
‘దూపక నాముచ్చు ఇక్కువ్వె’ ఎంబ బరుదను,
పుడుదను.

దేవసూర మరుదేవ

ఇవరు శ్రీ.శ ‘1948’ ర ‘మ్ముసూరు’
జల్లియ ‘నంజనగడు’ కాయికన ‘దేవసూరసినపు’

‘ಒದಲಾಳ’, ‘ಗಂಡ ಮತ್ತು ಹೊಲ್ಮೀರ್’, ‘ನಂಬಕೆಯ ನೆಂಟ’ ಎಂಬ ಕೃತಿಗಳ ಸ್ಥೇತಿ. ‘ಕುಸುಮಭಾಲೀ’ ಕಾದ ಅಭಿರ್ಗಾ ‘ಕೋಂಡ ಸಾಂಕ್ರಾತಿಕ ಅಕಾಡೆಮಿ ಪ್ರಶಸ್ತಿ’. ‘ಕನಾಟಕ ರಾಜ್ಯೋತ್ಸವ’ ಪ್ರಶಸ್ತಿಗೆ ಬಾಧನರಾಗಿದೆ.

3

VII.

31.	<u>ಅಲಂಕಾರ</u>	: <u>ಉಪಾಖ್ಯಾನಕಾರ</u>
	<u>ಉಪಾಖ್ಯಾಯ</u>	: ಚಿರಾವುದ್ದೇಹಯೋಂದನ
	<u>ಉಪಾಖ್ಯಾನ</u>	: ಮದಗಳ
	<u>ಉಪಾಖ್ಯಾಖಕ</u>	: ಅಂತೆ
	<u>ಸಹಾನುಧರ್ಮ</u>	: ಹ್ರಾರಾಮವ್ಯಾದ
	<u>ಸಮನ್ವಯ</u>	: ಇಲ್ಲ ಉಪಾಖ್ಯಾಯವಾದ ಬ್ರಹ್ಮ ದುಹ್ಯಾಂದನದು ಉಪಾಖ್ಯಾನ - ವಾದ ಮದಗಳ ಗಳಿಗೆ ಹ್ರಾಲ - ಸ ವರ್ಣಸದರೆ ಅದು ‘ <u>ಉಪಾಖ್ಯಾಖಕಾರ</u> ’.
	<u>ಲಕ್ಷ್ಮಣ</u>	: ಉಪಾಖ್ಯಾಯ ಮತ್ತು ಉದ - ಮಾನಗಳನ್ನು ಹ್ರಾಲಸಿ ವರ್ಣಸದರೆ ಅದು ‘ <u>ಉಪಾಖ್ಯಾ</u> - <u>ಲಂಕಾರ</u> ’.

3

VIII.

32. ‘ಕೂಡಿ ಬಾಳದರೆ ಸ್ವರ್ಗಸುಖ’

ಪ್ರಸ್ತಾವನೆ :-

ಗಾದೆಗಳ ವೇದಗಳಿಗೆ ಸಮು.

ಕೃಷ್ಣ ಮಹಾ ಪಾಠ ಕಂಪನಿ

గాదే యావున్న సుఖాగుప్రాదల్. బందు వేళ వేద సుఖాదము గాదే సుఖాగము. ఇదు ఇతియార అనుభవద చూకాచాడే. ఆ గాదేగళ్ల క్షూయి చూచరే స్వగుసుమ' గావుచూ బందాచాడే.

శీరాద్ధం :-

మూనథ అందమేలే స్తల్ భున్చుట్టుయిచుచువును సాధించి. ఆదరే నావు ఎల్లరు జూకే చెన్నాకరిచేసు. నావు ఎల్లరను, బందే ఎంచు చూవనేయలు సోంగదరే ఆగ నమగే అను స్వగుండర్త కాణుక్కుండే.

ఒళాద్ధం :-

జీవనదల్ల నావు ఎల్లర జూకే చూచేసు. అందరే నావు ఎల్లరను, బందీ ఏం కాణచేసు. ఉదాహరణగే :- బందు కుటుంబదల్ల బంధీ మనేయల్ల శ్వాసద లైల్ల తయ్యారికు చేయికి, శక్కువాగుత్తారే. ఆదరే ఇదుండ కొరను, క్షేత్ర ట్రోఫ్యకంగే నోట్ల దాటుయిగుక్కుద. ఆదరే అవు బందాక చూచినరే అవంగే సంకేరణవాగు - త్తారే. ఆగ జీవన చెన్నాకరుక్కుద ఎంచు ఉన్నర ఒళాద్ధం.

IX.

33. ప్రస్తావనే :- ప్రస్తుత ఈ తోష్యవను, 'ప్ర. 3.న రచింద రచితెవాద' 'క్షుర' ఎంబ గద్యభాగంలో



09
372001

ಅಂಪಲಾದೆ. ಉದನು 'ರ್ಯಾಕೆಸಿಟ್' ಎಂಬ ಕ್ರಾಂತಿಕಾ
ಆಯುಕ್ತಾಗಿಲಾದೆ.

ಸಂದರ್ಭ :- ರಾಮನು ಸೇರೆಯನು, ಹೃಡುಕಾಡುತ್ತಾ
ರಬಂತೆ ಅಶ್ವಮಹೀ ಬರುವನು ಎಂಬುದು ಸಂದಭ.

ಸೂರ್ಯ :- ರಾಮನು ಸೇರೆಯನು, ಹೃಡುಕಾಡುತ್ತಾ
ದಣಿಸು ರಬಂತೆ ಅಶ್ವಮಹೀದಿಗೆ ಬರುತ್ತಾನೆ. ಅಗ ರಬಂ
ಡಳ್ಳು-ಹೃಗಳನು, ಕಂಕುಳ್ಳ ಡಾಡು ನಂತರ್ಯಾಷ್.
ಅಗ ರಾಮನು ನೋಡ ಉವ್ವನು, ಒಂಬಲಸ್ತ್ವಾ
ಕ್ಷಾಂತಿ. ಅಗ ಉವ್ವಲ ರಾಮ ಬಾರಂತ್ಯ ಎಂದು
ಡೆಷ್ಟ್ ಕೂಳುತ್ತಾರ್ಥಿ. ಅಗ ರಾಮನಾಗ ಅಶ್ವಯು
- ವಾಸತ್ತೆನ ಎಂಬುದು ಇದೆ ಸೂರ್ಯವಾದ.

34. ಪ್ರಸ್ತಾವನೆ :- ಪ್ರಸ್ತುತ ಈ ವಾಕ್ಯವನು, 'ಎ.ಎನ್.
ಮೂಡಣಾವರವರು' ರಚನೆಯ ವಿಜ್ಞಾಪನೆ
ಎಂ ಗದ್ಯಭಾಗದಂದೆ ಅಂಪಲಾದೆ.

ಸಂದರ್ಭ :- ಶಾಸುಖ್ಯಾಗರು ಮೂರ್ವೇ ತಪ್ಪಿನಾಗ
ಹಿಕ್ಕಾನಾಯಕನ ದ್ವಾಗೆ ಕ್ಷಾಂತಿ ರ್ಯಾತ್ರಿ ಉವರನು,
ನೀರೋಚಿ ಡೆಚ್ಚುಸಿದರು. ಅಗ ಶಾಸುಖ್ಯಾಗರು
ಉವರನು, ಈ ಮೇಲನಂತೆ ಕೇಳಿದರು.

ಸೂರ್ಯ :- ರ್ಯಾತಂಗ ಶಾಸುಖ್ಯಾಗರು ನಾನು
ಯಾವ ಸ್ತುತಿಯಲ್ಲ ಮಲಾದೆ ಎಂದು ಉವರನು,
ಕೀರ್ಣಿದರು. ಅಗ ಉವರು ನೀವೇ ಮುಖ ಮೇಲಾಗ
ಒಧುತ್ತಿರು ಎಂದು ದೋಷಾಗ ಉವರು ಸಮಾ
- ಧಾನೇನಾಯತ್ತೆ.



35. **ಪ್ರಸ್ತಾವನೆ :-** ಪ್ರಸ್ತುತ ಈ ವಾಕ್ಯವನ್ನು ‘ದುರ್ಗ
- ಸಂಡನು’ ರಚನೆಯಲ್ಲಿ ‘ವೃಕ್ಷನಾಕ್ರಿ’ ಎಂಬ
ಗಢ್ಯಭಾಗಣಂದ ಅಂಸಲಾಕ್ಷಣ.

ಸಂದರ್ಭ :- ದುರ್ಗಾಯಾತ್ರಿಯ ಧರ್ಮಾಂಗಕಾರಿಗಳನ್ನು ಕರೆದು ವೃಕ್ಷನಾಕ್ರಿಯ ಕ್ಷತ್ರದಲ್ಲಿ ನಾಕ್ರಿಯ ಕರೆದು ನಾಕ್ರಿಯ ಮನ್ಯ ತೇಜಾರ್ಹಕ್ಕಾಗಿ ಉತ್ಸಾಹ ಹೋಗುತ್ತಾರೆ.

ಆರ್ಥ : - ವಿಷವೃಕ್ಷದ ಸಮಾರ್ಪಕೆ ಬಂದ
ಧರ್ಮಾಂಗಾರ್ಥಿಗಳ ವೃಕ್ಷನಾಕ್ರಿಯನ್ನು ಕೇಳಿದರು
ಅಗ ಅ ವೃಕ್ಷಾಂಗ ಧರ್ಮಾಯಾತ್ರಿಯೀ
ದೊನ್ನನ್ನು ಕೆದ್ದನೇಂಬ’ ಮಾತ್ರ ಕೇಳಿ ಬಂತು. ಅಗ
ಧರ್ಮಾಯಾತ್ರಿಗೆ ಅಖಾಯಿವಾಯಿತು. ಉವನು
ವೃಕ್ಷದ ಸಮಾರ್ಪಕೆ ಹೋರಿ ಬೆಂಕಿದಂತೆ. ಅಗ
ಅ ವೃಕ್ಷಾಂಗ ಶ್ರೀಮಾತ್ರಿ ಹೊರಗೆ ಬಂದರು.
ಅಗ ಉವನು ಎಲ್ಲ ವಿಷಯವನ್ನು ಕೇಳಿದನು.
ಅಗ ಧರ್ಮಾಯಾತ್ರಿ ವೃಜಾರ ಒಂದಮೂಲ
ಮೋಸೆ ಕೆಂಪಿಯಿಂನ್ನು ಕೇಳಿದನು.

36. **ಪ್ರಸ್ತಾವನೆ :-** ಪ್ರಸ್ತುತ ಈ ವಾಕ್ಯವನ್ನು, ‘ಶ.ಎಸ.
ಶಿವಮ್ಯಾಧೃರವರು ರಚನೆಯವ ‘ಸುಕಲ್ಪಾತ್ಮ’
ಎಂಬ ಗಢ್ಯಭಾಗಣಂದ ಅಂಸಲಾಕ್ಷಣ.

ಸಂದರ್ಭ :- ನಾವು ಉಡಗನ್ನು, ಬರುಗಾಳಗೆ
ಸಲಹಾವ ಉದನ್ನು, ಪ್ರೀತಿಯೆಂಬ ಉಡಿಯೆ
ಉಡಿ. ತೊಬಾಡಹೊಳ್ಳಬೇಕು.

ಆರ್ಥ :- ಜೀವನದಲ್ಲಿ ನಾವು ಪ್ರೀತಿಯೆಂಬ
ಉಡಿಯೆ ಉಡಿ. ಉದರ ಚೆಳಕನಲ್ಲಿ



ಬಹುಕ್ರಮ, ನಡೆಸಬೇಕು ಎಂದು ಕೆಲ ದೇಖಿಸಿ.

3

37. ಶ್ರೀನಾಥನ್ :- ಶ್ರೀಸ್ತತ್ವ, ಈ ವಾಕ್ಯವನ್ನು
‘ಜನಪ್ರದೇಶ ಸಾಧಕ್ಯದಿಂದ’ ಅಂತಿ ‘ಉಲಗಲ
ಚೋಡರು’ ಎಂಬ ಪದ್ಯಭಾಗದಿಂದ ಅಂದಳಾಗಿ.

ಸಂಧಚೆ :- ಕುಂಟಣಿ ಸಕಾರವು ಉಲಗಲ
ಜನಪ್ರದೇಶ ಅಯ್ಯಾಗಳನ್ನು, ಒಟ್ಟುಸುಬೇಕೆಂದು
ಅದೇರ್ಥ ತೊರಡಿಸುತ್ತೇ. ಅಗ ಉಲಗಲಯವರು
ಇನನ್ನು ನಿರಾಕರಿಸಿದರು. ಇದನ್ನು ಒಟ್ಟುಕೊಂಡರೆ
ಡೆವರ್ ಗುಲಾಮುರಿಯನ್ನು, ಒಟ್ಟುಕೊಂಡಂತೆ ಎಂದು
ದೇಖಿಸಿ.

ಸ್ವಾರಸ್ಯ :- ಬ್ರಿಟಿಷರು ಅಯ್ಯಾಗಳನ್ನು, ಕಸದು
- ಹೊಳ್ಳಿತೊಡಗಿದರು. ಅದರೆ ಉಲಗಲಯವರು ದೇಖಿ
- ದ ಮೂಡನ್ನು ಲೆಕ್ಕಾಸದೆ ಹೊಡಿಸಿದ್ದುದವರ ಮೇಲ
ಜೋರು ಮಾಡಿ ಕಸದುಕೊಂಡಿರು.

38. ಶ್ರೀನಾಥನ್ :- ಶ್ರೀಸ್ತತ್ವ ಈ ವಾಕ್ಯವನ್ನು, ‘ಕುವೆಂ
- ಪ್ಪಿ’ ರವರು ರಚಿಸಿದ್ದ ‘ಕಸರು’ ಎಂಬ
ಪದ್ಯಭಾಗದಿಂದ ಅಂದಳಾಗಿ. ಇದನ್ನು ‘ತಿಳಿತಾರಿ’
ಎಂಬ ಶ್ರೀತಿಯಂದ ಅಯ್ಯಾಹೊಳ್ಳಲಾಗಿ.

ಸಂಧಚೆ :- ಕೆಲಗೆ ಎಲ್ಲ ಕಡೆಗೆಳಿಯಾ
ದಸುವು ಕಾಣುತ್ತಿದೆ. ಡೆವಂಗೆ ದಲ್ಲಿ ನೋಡಿಸಿರು
ದಸುವು ಕಾಣುತ್ತಿದೆ. ಏಂದು ಇದೆರ ಸಂಧಚೆ.

ಸ್ವಾರಸ್ಯ :- ಕೆಲಗೆ ಸಸ್ಯ ಸಮೃದ್ಧಿಯ, ಎಲ್ಲ
ಕಡೆಗೆಳಿಯಾ ದಸುವು ಕಂಡಿದೆ. ಅವರು ಭಕ್ತಿದೆ

గుండ్రమల్ల ఎల్ల కుటుంబు కాణుటాడే. అదిర
 మనస్సు లాంచివాచాడే. అదిరే శ్రవణీంధుయ
 - గళల్ల వ్యాఖ్యానిసేడే. నాగ్ అపంగ్ ఎల్ల
 కండ ఉసుచు కుంభాడ.

XII.

ప్రస్తావన :-

‘ప్రశ్నలు’ రచిసచువు ‘వీరలవు’ ఎంచు
 ప్రస్తుతిగాంధ అంశులాచాడే. ఇదను ‘జ్యువులు
భారతాంధ అయిస్కాళులాచాడే.

చోల్సు :-

ఈ ప్రశ్నాదల్ల నాచు నము
 వలవను, మరొయచేస్తు. నాచు యాంగు
 ఉదచిచారచు ఎంచును ఇనచ చోల్సు.

ఒనికియ మగనాడ ఉచును వాల్యూచి
 ఆశ్రుమక్కు బందిను పుమరేయను, గవందించ
 ఉక్కెంచుండ చాళ్య కదక్కు, కష్టుదను. అచును
 అదేర మాలే బరేదువ లేఖనవనోఏ
 అచునగే హోప బందితు. చుసుతెరు బందు
 అదన్ను ఖను అదు శ్రీ రామున పుమరే
 అదేర కెదెయిచు బందు నమున్ను,
 బడియుచు ఎందు కోణాగ ఉచును అదక్కు
 ఉదం ఇంద సంయల్ల నాను ఉచుంగే



13

372001

ಡೀವರುವುದಲ್ಲ. ನಾನು ಬಂಕಿಯ ಮಗ ಒಂದು
ವೇತ ನಾನು ಕುಡ್ಲು ಬಟ್ಟರೆ ಸ್ನಾ ಮತ್ತೆಯನ್ನು
ಬಂಜೆಯನ್ನು ವರು. ನಾನು ನನ್ನ ಮತ್ತೆಯನ್ನು
ಕರೆಯಲು ಇಷ್ಟುಪಡುತ್ತುದಲ್ಲ. ನಾನು ಉತ್ತರವು
ಎನುರಸುವೆ ಎಂದು ಧೃಲಿಂದ ಮೇರೆದನು.

4
3

X.

39.

ಡಕ್ಟರ್ ಇಂಡಿಕ್ ನೋಡಿಂಬಿರ್

→ ಡ. ರಾ. ಹೆಚ್.ಎಂಡ್.

ಯುಗ-ಯುಗಗಳ ಇಂಬಿಡ್ ಬರಿಕವ ಇರಿಸ
ಮುನ್ಹಂತರಗಳ ಭಾಗ್ಯವ ತೆರಿಸು;
ರೆಕ್ಕೆಯ ಓಸ್ಟ್ರೇಟ್ ಚೆರೆನಗೋಳಿಸು
ಕ್ರಾಸ್‌ಗಾಲದ ಕಸುಮುಕ್ಕು ಇರಿಸ
ಡಕ್ಟರ್ ಇಂಡಿಕ್ ನೋಡಿಂಬಿರ್?

4

XI.

41.

ತ್ವಣಾವನೆ :- ತ್ವಣ್ಣತ ಈ ವಾರ್ಡನು
‘ನಾ. ರ. ಅಖಾಕ್ರಾರವರು’ ರಚನೆಯಲ್ಲಿ
‘ಯೆದ್’ ಎಂಬ ಗ್ರಹಿಭಾಗದಿಂದ ಉಂಟಳ
- AD.

ರಾಜಲನು ಮನುಕಯ ಇತ್ತರ ಸ್ವಾಯ
ಕೇಷಕ್ಕಾಂತು ಅವರ ಮನ್ಯಮಾ ಬಾಕಲನು
ತೆಷ್ಟಾದನು. ಆಗ ಮನುಕಯ ಯಾರು
ಎಂದು ಕೇಷಕ್ಕಾ ಬಾಕಲು ತೆಗೆದಳ್ಳ. ಅವನು

ನನ್ನ ಕಾಲಗಳು ಗಾಯಗೊಂಡಿದೆ. ನಿಷ್ಟ ನನಗೆ ಉತ್ತರಾಯಿಲು ಇಂಗ ಹೊಂದಿ ಎಂದು ಕೇಳಿನಾಗ ಮುನ್ಹಿ -ಯು ಉವನನ್ನು ಶಕ್ತಿಪಂಚ ಸೋಧಿಸಿ. ಅಗ ಉದ್ದು ಬಳಗೆ ಬಾ ಎಂದು ತರಿಸಿ. ಉತ್ ಸಂಪೋಷಣಿಂದ ಒಳಗೆ ಬಂದ. ಅಗ ಮುನುಕಿಯ ಯಾವುದ್ದು ನಿನ್ನು ಎಂದು ಕೇಳಿಸಿ. ಅ ಸಮಯಕ್ಕೆ ಒಳಗಿನಂದ ಅಭಿ ಕೇಳಿಸಿದಿತ್ತು. ರಾಜಾಲನು ಮುನುಕಿಯ ದ್ವಾರ ಏನು ಉದು ಎಂದು ಕೇಳಿನಾಗ ಮುನುಕಿಯ ಉದ್ದು ನನ್ನ ಸೂನೆ ಡಂಗೆ ಸೋಧಿಸಿದ ಸೋಧಿತ್ತಿಂದ್ದು. ಈ ಕೆತ್ತಲೆಯಲ್ಲಿ ಯಾವ ಉತ್ತರಿಯಾ ಇಲ. ಈ ಯಂತ್ರದಿ -ಂದ ನನ್ನ ಮೊದ್ದುಗಳನ್ನು, ನಾನು ಮೊರ ಯಾಂತ್ರೋ - ಚೆಿಕು ಎಂದು ನುಃಖಸುತ್ತೆ ಕೇಳಿಸಿ. ಅಗ ರಾಜಾಲನು ನಾನು ಒಬ್ಬ ದಾಕ್ತರ ಎಂದು ಕೇಳಿಸಿ ನಾನು ಸಮು ಸೋಧಿಯನ್ನು ಪರೀಕ್ಷಿಸಲ್ಪೇ ಎಂದು ಕೇಳಿಸಿ ಅಗ ಮುನುಕಿ ಸೋಧಿ ಎಂದು ಕೇಳಿಸಿ. ಅಗ ರಾಜಾಲನು ಉಕ್ಕೆಯ - ಸ್ಮೃ ಪರೀಕ್ಷೆಸಿ ನಿಜರವಾಗಿಯವ ಮಗುವನ್ನು, ತೆಗೆದನ್ನು. ಈಗ ಉವರಿಗೆ ಸಣಾಯ ಮಾಡಿನು.

42. ಪ್ರಶ್ನಾವನೆ :- ಪ್ರಸ್ತುತಿ ಈ ವಾಕ್ಯವನ್ನು 'ರನ್ನನು' ರೆಡಿಸಿರುವ 'ವಲಮೆನ ಮರೆದು' ಎಂಬ ಪ್ರಭ್ಯಾಗಣಂದೆ ಉಂಟಿಲಾಗಿದೆ.

ಮುಯೋಂಥನನು ಭರಿಷಿರನ್ನು, ನಮಸ್ತಂಪಿಸಲು ದ್ರಾಗಿನು. ಅಗ ಭರಿಷಿರನ್ನು, ಮಾತ್ರನಾಡಿಸಿ ಉವರು ಮುಯೋಂಥನಿಗೆ ನೀನು ಬಾಂಡಿವರ ಹೊತೆ ಸಂಘ ಮಾಡಿಕೊಂಡೆ ಎಂದು ಕೇಳಿನಾಗ ಮುಯೋಂಥನನು ನಾನು ಉವರಿ ಭೂಖಿಗೆ ಕ್ರೋಣಾದ್ವಿತೀನೇ ಎಂದು ಭಾಷಿಸಿರಾ ನಾನು ನನ್ನ, ವಲಕ್ಕೆ ಕ್ರೋಣಾದ್ವಿವೀನು. ನಾನು ಉವರಿ ಇಂಂಗೆ ಸಂಧಿ ಮಾಡಿಕೊಳ್ಳುವುದ್ದು.



ಅವರು ನನ್ನ ತ್ಯಾಗ ಸ್ತೋಷಕನಾದ ಕಣಂ ಇಗ್ಗಾ
ನನ್ನ ಪ್ರೀತಿಯ ಸಂತೋಧರರು ಮತ್ತು ನನ್ನ
ಸುಖರು ಮತ್ತು ನೀನು ಹೊಂದಿದ್ದೀರೆ. ನಾನು
ಉಪರ್ಯಾಂಘಗೆ ಯೆಡು ಮಾಡುತ್ತೇನೆ. ನೀವು
ಈಗ ಇಗ್ಗಾ ಮಾಡಿದರೆ ನನ್ನ ದೃಢೀ ಅವರ
ಮೇಲೆ ಇನ್ನು ಕೆಂಪುತ್ತದೆ. ನಾನು ಡಾಫ್ಟ-
ಬ್ರೂಚರನ್ನು ಮತ್ತೆ ಹೊಲ್ಲಿದೆ ಬಹುವುದಿಲ್ಲ.
ಅವರನು, ಹೊಂದ ಬಳಕ ನಾನು ಸಂಖ್ಯಾ
ಮಾಡಿಕೊಳ್ಳುವುದೆ. ನಾನು ಅಂತಹನ್ನು ಮೇರಿಯತ್ತೇನೆ.
ಎಂನು ಗವಣಂದ ಅವರ ಕ್ರತ್ಯಾರ ಹೇಳಿದನು.
ಮುಹೀರ್ಭಾಷಣನ್ನು ಒಂಟ್ರೆಯ ಮೌತನ್ನು ಕೇಳಿಲ್ಲ
ಉಲ್ಲ. ಅವರು ಉಪರ್ಯಾಂಘಗೆ ಸಂಖ್ಯಾ ಮಾಡಿಕೊಂಡಿ
ಎಂಬಾಗ ದುರ್ಯೋಧನನ್ನು ತನ್ನ ಅಳಿಯ ಹೊಂಡಿ
ಂಡು ನಾನು ಸಂಖ್ಯಾ ಮಾಡಿಕೊಳುವುದಿಲ್ಲ ಎಂನು
ಹೇಳಿದನು.

XIII.

43. **ಅ)** ಗ್ರಾಹ ಔಸೆಂಬರ್‌ನ ಕಾಂಗ್ರೋ ಕಾ
- ಯೋಚರಣೆಯಲ್ಲ ಗೂಬ್ಬಾ ರ್ಯಾಫಲ್ಸ್‌ನ
ಕ್ರ್ಯಾಟ್‌ನ ಸುರುಬಿಚ್‌ನ ಸಂಗ ಸೆಲಾರಿಯ
ಕಂಬಂಗದ ಎಲಾಚೆಗೆ ಲಿಲ್ಲೆಯಲ್ಲ ಕೇವಲ
ಬಯೀನೆಚೆ, ಕುಕ್ರ ಮತ್ತು ಗ್ರೀನ್‌ರೆಡ್‌ಗಳ
- ನ್ನು ಒಳಗೆ ೪೦ ವ್ಯಾಳ ಸ್ಪೈನಿಕರನ್ನು
ಇಗ್ಗಾ ಅವರ ವರದ್ದು ವಾಡನಗಳನು,
ನಾಈ ಮಾಡ ಎಕ್ಸ್‌ಸಂಥ್ರೆಟಿಕ್‌ರ್ಯೋಂಗ
ಬಂಧದ್ದು ಅತಿಯವನ್ನು ತೆಲು
ಕ್ರಾಂಪಣಿ ಮಾಡಿ ತಡೆದರು.

4

2

6

ಅಂತಿಮ ಸ್ವಾಧೀನ ಸಂಪನ್ಮೂಲ ಗ್ರಂಥಾಲಯ,
ಗ್ರಂಥಾಲಯ ರಳ್ಳಿ ಕೆಕ್ಕಿಸುವ ನೋಡನೆ ಮತ್ತು
ಗ್ರಂಥಾಲಯ ರಳ್ಳಿ ಚೀನಾದೀರ್ಘನೆ ಮೂರು
ಯೊಂದು ಗ್ರಂಥಳ್ಳಿ ಭಾಗವಣಿಸುತ್ತೆ. ಉಲ್ಲಿಂದ
- ಅನೇಕ ಮೇರ್ಕೆನಾಡು (ಗ್ರಂಥಾಲಯ), ಕಾರ್ಯಾಲಯ
 ಕಾರ್ಯಾಂಶರಂಗದಲ್ಲಿ ಅಧರೇಷ್ಟನೆ ವಿಳಾಯ
- ಗ್ರಂಥಾಲಯ ಉತ್ಪನ್ನ ಗಳ ತಂತ್ರ ಕ್ಷೇತ್ರಾಂಶ

IV.

20. ನಾಲ್ಕಾಂತಹ ಕೃತ್ಯಾಂಶ ಒದಗಿಸಿರ ಕಾಲಾನ್ತಹ ಆದ್ಯತ್ವ
ಕ್ರೀತ್ಯೇಗಳ ಪ್ರಾಧಿಕಾರಿಗಳ ಸಂಖ್ಯೆ -

- * ಸೇರಿನ ಸೌಕರ್ಯ
- * ವಿನ್ಯಾಸ ಪ್ರಾಧಿಕಾರ
- * ಪ್ರಾಧಿಕಾರಿಗಳ ಸೌಲಭ್ಯ
- * ವ್ಯಾಧಿ ಸಂಖ್ಯೆ
- * ಭಾಷ್ಯಕಾರಿಗಳ ಸಂಖ್ಯೆ ಓರ್ತೆ ಉಂಟಾಗಿರುತ್ತದೆ
- * ಕಾಲಾನ್ತಹ ಕ್ರೀತ್ಯೇಗಳ ಸ್ವಾಧೀನ ಆದ್ಯತ್ವ
ಕ್ರೀತ್ಯೇಗಳ ಸಾಧನೆಯಲ್ಲಿ.



17
372001

IV.

+4. ఇవండ,

ఒంజల,
గొనీ తెగుల,
సకాం ప్రైధాలే,
కొడగు.

దినాంక: 28/3/22

స్ఫు: కొడగు.

ఇవంగే,

ముఖ్యాచార్యులు,
సకాం ప్రైధాలే,
కొడగు.

మాన్యరో,

ఎఫ్సి: - వగాణవణి ప్రత్య కాగు
లంకట్ట కుసుమాయం
కొరి,

ఈ మేల్చుండ ఎఫ్సికు, సంబంధిస
-ందంకి ఒంజల లద నాను నిమ, శాలీయల్ల
వ్యాసాంగ మాట్లాడున్న నాను 2020-21 నే సీలన
పోట్టయల్ల ఉత్కోణనాము నన్న చుండన
ఎన్యూబ్యూసక్కు వగాణవణి ప్రత్య కాగు లంకట్ట
లింగ్యులక్కే ఇచుట్టదండ నావు ననగ లదను,
కుసుమాయిల్లా నమ్మల్ల తుండుసుకొల్పుక్కేనే.
[వంధనగేషింపగే]

దినాంక: 28/03/22

స్ఫు: కొడగు

ముఖ్యాచార్యులు,
ఒంజల.

ఇవంగే,

ముఖ్యాచార్యులు,
సకాం ప్రైధాలే,
కొడగు.

45.

రాష్ట్రాయ కుస్తగ్గ మిచ్క

పోరీకే :-

నావు రాష్ట్రాయ కుస్తగ్గ మిచ్క
- చేసు ఎకెందరే ఇను నమ్మ రాష్ట్రక్కు
ఖస్తమొబ్బెవాద కుబ్బ. నమగే స్ఫ్రెంక్రె బండగ
ఈ రాష్ట్రాయ కుస్తగ్గ అచెరలే శుశువాయి. ఇనును,
నావు ఉన్నావింద మాడచేసు. ఎకెంద
- రే ఇను నమ్మ రాష్ట్రద కుమ్మయీందు నాను
భావసిద్ధోన. నావు ఖుషించర లభ్యతదల్ల ఇష్టగ
ఇనును, నావు అచంస్త్రచలల్ల. ఈగ నమగే
స్ఫ్రెంక్రె బండదే.

ఏషాయ నిరూపణ :-

నావు ఇదరల్ల ఎశ్రోఫువాక మారు
రాష్ట్రాయ కుస్తగ్గన్న అద్భుతయింద అచంస్త్రె
- ఏవి. ఒను యొప్పదుగజాందరే :-

1) స్ఫ్రెంక్రె దిన్నాచరణ

2) గౌరాచ్ఛ్వార్స్వ

3) లుణాండ్ర, గాంధీ జయిం



1) ಸ್ವತಂತ್ರ ದಿನಾಚರಣೆ :-

ನಾವು ಬ್ರಿಟಿಷರ ಅಡ್ಯಾಕೆ

- ದಲ್ಲಿ ಇದ್ದವು . ನಮಗೆ ಉನ್ನ ಕೊಲನಿಲ್ಲ ಯಾವು ಸ್ವತಂತ್ರವು ಮೀರೆಯಲ್ಲ. ನಮ್ಮ ದೇಶಕ್ಕೆ ಬ್ರಿಟಿಂಗ್ ಒಂತು ನಮ್ಮ ಭಾರತದ ದೇಶವನ್ನು ಪೋಕ್ಕೆ, ತಿಗೆನುಹೊಂಡು ಅಡ್ಯಾಕೆ ನೆಡಿಸ್ತುಂದ್ದು. ಉದರೆ ನಮ್ಮ ದೇಶದ ಸ್ವಾತಂತ್ರ್ಯ ನೆಡಿಸುತ್ತಿರು, ಸರದಾರರು ನಮ್ಮ ದೇಶವನ್ನು, ಕಾಪಾಡುತ್ತಿ, ಟೆವರೊಂಗರ್ ಯೆದ್ದ ಮಾಡಿ ನಮಗೆ ಅಗಸ್ಟ್ ೧೫ ಇಂಡಿಯಾ ರಳಿ ನಮಗೆ ಸ್ವತಂತ್ರ ಹನ್ನು ತಂಡು ಹೊಬ್ಬಿಸು. ಇದರಲ್ಲಿ ಎಂಬ್ರೋ ಜನರ ಜೀವ ಕ್ರೋಣಿದೆ. ಉದರೆ ನಮಗೆ ಸ್ವತಂತ್ರವನ್ನು ತಂಡು ಹೊಬ್ಬರವರನ್ನು, ಯಾರಿಯದ ನಾವು ಈ ದಿನ ಸ್ವತಂತ್ರ ದಿನಾಚರಣೆಯನ್ನು ಅಚಂಬರೊಡು.

2) ಗಣರಾಜ್ಯೋತ್ಸವ :-

ನಾವು ಈ ದಿನವನ್ನು, ಐತಿಹಾಸಿಕ ಅಂತರ್ರಂಭ ಅಚಂಬರೊಡು. ಇದನ್ನು ನಾವು ಅನ್ವಯಿಸಿ ೨೬ ಜುಲೈ ಅಚಂಬರೊಡು. ದಂಡು ನಿಮ್ಮಲ್ಲ ಬ್ರಿಟಿಷರಿಂದ ತ್ರೇನೆ.

3) ಮುಣಿ, ಗಂಡಿ ಅರ್ಥಾತ್ :-

ಇವರು ನಮ್ಮ ದೇಶಕ್ಕೆ ಸ್ವತಂತ್ರ ತಂಡು ಹೊಡಿಲು ಬಜಾ ಕಷ್ಟ ಬೆಂಬರು. ಇವರು ಸತ್ಯಗ್ರಹ, ದಂಡೆಯತ್ತ ಮಾಡಿ ನಮಗೆ ಸ್ವತಂತ್ರ ತಂಡು ಹೊಡಿಸಿದರೆ ಯಾಲಕ ನಮ್ಮನ್ನು ರಕ್ತಿಸಿಸಿದ್ದಾರೆ. ಇದನ್ನು, ನಾವು ಮರೊಯಿಬಾರನ್ನು. ಇವರಿಂದ ಉಂಟಾಗಿ

2 ರಂದು ಅಚಂಸಬೇಕು ಎಂದು ಕೀರ್ತಿಸಿ, ತೋಗಿ.

ಉದ್ದೇಶಂಧಾರ :-

ನಾವು ಒಟ್ಟುರೆಯೂ ನಮ್ಮ, ರಾಷ್ಟ್ರೀಯ ಚಂಪಾನ್ಯಾಸು ಅಚಂಸಬೇಕು ಎಂದು ೩೪ನುಹಂಡಿತ್ತೇವು. ಇನ್ನು ನಮ್ಮ, ದೊರಕ ಲಕ್ಷಣದ ಪ್ರತೀಕ ಈ ಚಂಪಾನ್ಯಾಸು ಎಂದು ೩೫ನು. ಎಲ್ಲರೂ ಈ ಚಂಪಾನ್ಯಾಸು, ಅಚರಣ್ಯಾಸು ಎಂಬುದು ಇವರ ಉದ್ದೇಶಂಧಾರ.

VI.

30.
$$\begin{array}{|c|c|c|c|c|} \hline & 3 & 4 & 3 & 4 \\ \hline - & - & - & - & \\ \hline ಯನ್ನು & ಹೊಳ್ಳು & ಕಣೆ & ಚಿಕ್ಕ & \\ \hline \end{array} = 14$$

$$\begin{array}{|c|c|c|c|c|} \hline & 3 & 4 & 3 & 4 \\ \hline - & - & - & - & \\ \hline ಗ್ರಾನಿ & ಯಾಭ್ಯಾಸು & ಮನಕೆ & ಸುಂದರಿ & \\ \hline \end{array} = 14$$

$$\begin{array}{|c|c|c|c|c|} \hline & 3 & 4 & 3 & 4 \\ \hline - & - & - & - & \\ \hline ಸೂನು & ಗಳಿಬೆಸೆ & ಕ್ಯಾನಿ & ಹೊಂಯೆದು & \\ \hline \end{array}$$

$$\begin{array}{|c|c|c|c|c|} \hline & 3 & 4 & 2 & \\ \hline - & - & - & - & \\ \hline ಸೀರಿಯೋನಗ್ರಿ & & & & \\ \hline \end{array} = 23$$

యందను కేసరు : భావన తప్పణి
చమ్మ మాత్రగళ సంఖ్య : 51

3

I.

1. న) 'ఆదీశ' సంఘ
2. ఎ) 'ఎద్దరణ చించు'
3. ఉ) 'కెమ్మరుట' సమాసి
4. ఒ) 'సుష్టుషింప'
5. ఓ) 'ఓపి'
6. ఔ) 'సొయోగ్రాఫిక్ వార్క్'

II.

7. ద్విరుక్తి
8. శంకు
9. చులిప్పుకా' కాల
10. సంభావనాధుక



22

372001

100
No.



23
372001





24

372001

ಕರ್ನ
ಂಗ.